

«ÄÄ£ÄUÁj PÉ
PÀÈÈÙÙ4Ä

(«ĀĒFĀUĀgāRēCj āĀāĀĒr, ĀāĀĀnĒR)



¥ÀÉÀ, À¥ÁZPÙÀ B
qÁ! J ÌJA. 2a) ÁMÁ+À
« BÙÁ xZÄD±PÙÀ

-ÄRPÄÄ B



ವಿಶೇಷ ಪ್ರಕಟಣೆ :

«**JUÁ** **ZÓEÁ®**AiÁ»

PÍEÁÐI PÀ ¥ÄÄ a ËZDÄAIA, ¥ÄÄ ° ÁUÑE «ÄÆÄUÁJ PÉ «eÁÉÜMÄ
«±k ZÁ®AIA, ©ÄZÄ - 585 401
(ZÄgip Átäb 08482-245313. a Æ b 9141885905, 9448302597).

M^{1/4}U_bÉ:

«ĂĂĽĂUÁj PÉPÀP ÈUÌKĂ

#	« ^a läjä	¥ä. , AS
1.	»rz ^b Äzg ^c «ääeä... a ^a läj ^b a ^a läq ^b a ^a läv ^b é	
2.	o ^a ääeä a ^a ääem ^b äi ^b Mq ^c äPÄ	
3.	¥ä. , läjä a ^a äv ^b äü a ^a ääe ^b ä	
4.	«ääeäuäj p ^c a ^a äv ^b äü ¥ä. , läjä	
5.	a ^a äv ^b äü a ^a äär ^c o ^a ääeä	
6.	, ZäMé - E ^c ä a ^a äð ^b äMé	
7.	vääeä «ääeä	
8.	d ^a ä Äj A iäv ^b ä «ääeäuäj p ^c	
9.	"a ^a äv ^b äü Pä ^c ä"	
10.	o ^a ääuäiäj v ^c ä »rzg ^b «ääeä.....	
11.	¥ä. , äääeäiäiääpä «ääeä.....	
12.	«ääeä , ääpä - " , ÄE¥äjä , E ^c i"	
13.	ಒ ಮೀನೇ ಏನೇ ನಿನ್ನ ವೈಶಿಷ್ಟ್ಯ ?	
14.	CÉZÄVÄ	
15.	«±kzää ^b äiä D±äiäv ^b äv ^c	
16.	ಒಲಿಷ್ಟ ಭಾರತ	
17.	AiäÄj Ué P ^b t ^c - , lef ?	
18.	AiäÄgä o ^a ääu ^c ?	

Dedicated

To
My dear Friend,
Late Dr. (Professor) M.C. Nandeesha



My Classmate and Best friend who brought loud thinking for the development of fisheries all over India and across the globe and cared for the welfare of Professional Fisheries Graduates of India and vanished suddenly into thin air into heavenly abode leaving behind, a big void that is very difficult to fill. He was honest to the chore.


Life is magic
Life is tragic
Life is gifted
Life is twisted
Life is marvel
Life is cruel
Life is sweet
Life is short
Life is mystery
Life is misery
Life is as we take it !!
-S.M.Shivaprakash

1. »rzP Ázjé «ääEä.. aÄj aÄqÆä aÄ½Ué

„Pääzjé «ääEäumä oPä Ágä ŠUé
 ¥Pä ÄR aÁzPä aÄväl aMä ŠUé
 E aÄukazjä „zjé «ääEäuAgjä „Ä½Ué
 gđe Pä „ÄqPä E aÄuMä E Ä½Ué
 Kgäwzé „ÄrPé ŠAUäqé ŠEvÄ-ÄUé
 aÄV oÄ½A aPägä J®gjé DAEÄ®ä aÄAAfUé
 »rzP Ázjé «ääEä.. aÄj aÄqÆä aÄ½Ué
 aÄgÄiä „ÄPÄcÄvä F «ääEäumä E Ä½Ué !

2. oKEFä aÄEmÄiä MqPä

ವಷದುದ್ದಕೂ ಮೇನು ಹಿಡಿಯುವೆವು ನಾವು
 gÄwæo ÄJpä J E Äzä eÄ-Är PäqPä
 SUÄiÄaÄzä J AiÄä oKEFä aÄEmÄiä MqPä
 J-ÄzPé «Äw E oÄzä UÄ, Pä Š½Ä, PÄ
 F aÄAvä CEAiä «ääEäuÄj PÄiÄ®Äe
 EzÄj vÄ „Ä½zjé «ääEäuAgjä®gjé
 ¥lqzä aÄ CEAvgjä ovgjä «ääEä ¥lqPä !



3. ¥j , Äj aÄvÄu aÄMÄFÄ

JAxÄ „gjä F fÄäÄÄPÄ® aE«zä
 zjÄiÄE½ÄE CqN°Äzä
 ಜೀವವಿಕಾಸದ ವೈವಿಷ್ಣವೀ

ನಾಲ್ಕು ಸಾವಿರ ಕೋಟಿ ವರುಷಗಳ ಹಿಂದೆ
 „ÄQÄj AÄÄuMä GUPÄ
 EÄvgjä PäqPä MqPä EÄ
 d®fÄ«Ukä , ÄTÄiÄzä , Ä „ÄÄ .

ಒವತ್ತು ಕೋಟಿ ವರುಷಗಳ ಹಿಂದೆ
 «ääEäumä oÄmä ¥ÄÄPä
 EÄvgjä oÄzjä oÄEVqä Š½Ukä
 oÄgä vÄÄcÄzÄ CqkUkä, G „ÄiÄ fÄ«Ukä
 GgjÄuMä aÄvÄu ¥ÄÄuMä.

EÄvgjä GzÄ-ÄÄzjä , ÄÄuMä
 dUzÄE½ÄE J-ÄPÄe
 , ÄTÄiÄ oÄpÄçä oÄsä!
 aÄqÄ Äzjä J ÄvÄ
 E oÄPÄe E aÄÄsä!

ÞÍEĀn ÞÍEĀn fā«UℳÀ ¥EQ ZĀB, Māf 10À!
M̄TĀiÄ ``Äj UĀ PÐEQP J, ÁiÄ®Ä PÁCØÀ!
AiiÄj UÆFÁZgJÁZÄ ¥J, gJØ Á½AUqÄ»WØÀ!
ÄWEZPÆKE VÆZÄ JAZÄ ``Ä¹⁰À!
PÁqÄ aÄÄqÆÄ , PÐÄ C ØqÆE EAAV ØAPÄWØÀ!
``Ä«ÄAíÆVÄ ``ÄVAPÆPØd, Mäf 10À!
a ÄÆPÆAS C « a ÄPÆZÄ ¥ngÆYÄ
a ÄVÄU , ÄxØZÄ VÆZEYÄ!



4. «ĂĽFĂĽUÁJ PÉAĂVĂUŶJ, ĂGA

දේදල් ව්‍යුහයෙහි නියමිතවාගි සුරියුව දාරාකාර මඟ
 dEfFādEPEI òJéAV¹ , ACPéVigāA , PñEZí .. Vé
 Gój òJ aAEIC d-Á±AIÀ d®¥AvñUMagP ÄtñAIÀ Z±A
 ØVI òJ zltòCAzPñer pIAUÉ½ , AaAza ÕCgIti
 AéYD©¥AéA fñA , APñUMazPñer gñA aE«ZIÀ AIA 2ñA ÑAWPé
 gñtñUj Ué , PÁ-ÁV , d®zAgUé , ÉAIIÁV , Aw°À¥PñP A WI ÕMÀ , Á®A
 KéAziPñPé .. EñPÁ .. ÁV , «AñEñUágj UéfñA , ÉAraIñAVgñA , PñgñA , WñgñA
 Jñvñ , ÑéAFUkñA , A¥EñEñP , A¥ññ , VñZñA , EñkñA .. AgñA!



5. a Ávà a Ár° fà o ñeñë

zéqpatéa s - áia s ¼l zjg®jé
 szapáza ̄ mazá a «ääea a Áj um®pä
 a Áj umé » rzjé Á ̄ pázjé ke ?
 zhñé ué sgré s ¼a, a azá , j aiää ?
 Ezá , j aiää Gav®a aiääa 1j Ee
 , tús - áia patéa s ¼a, j Ee
 Ezéj vñ fñfzjé «ääea uáj páiæé
 s - mäs ybíza a Ávà a Ár° fà o ñeñë !

6. zimé - ffa ñð®mé

- o ke a «ääea a Ágá Mménü d¥Áx Èr è
- o ke «ué «ääxué a Ál®ä zégá Èr Èr è
- péézé zñéáðvà piaqjaužá d¥Áx dÈjé è
- o Ávzjé , » 1péézä eääia a Áea Èr Èr è
- Dzj Azñá d¥Áei fñsgaméi «+zr è

fáaç x®é Ápázjé d¥Áei eíevé a Áñ®a ñia ° è
 szaráutá ̄ Áozé Èr Èr Èr Èr Èr è
 MAZÉ a Á Èr Èr Èr Èr Èr Èr Èr Èr Èr è
 zimé - ffa ñð®mé pñé uráéa ° j zr è
 J®jé Pfeñéär 1 yáia vñ a Árzr è
 a Áaç a Ágá a Ácñá vñ Èr Èr è
 o ke a «ääx fà eñeváia ° è !

7. vÁeÁ «ääea

DUMÁEE »rzà vÁeÁ «ääxué
 Egña ÁC®è Aíia a Ázä a Á , jé

Dzjé «ääea a Ágäpñø a Ávà
 Czapíéa záudazá zä a Ád , jé

Gvñá Ezjé s o Á , j®...
 E®è C° è «ääx fà x a ñ ñ o ñ ué

PÁA iññpñéaqé Ázjé «ääx fà vÁeÁvñé
 , zimé - ffa ñð®mé
 zégñávñ «ääxué
 Gvñá ̄ e záglé !



8. d^aÁ· Áj Aiäävà<ääëäúáj Pé

PÁAÍAPÍ ØAUMÀZEPHÉÉVANPÀEA©PÉ
«^aAPÍAVÍCAZÀ¥Á°, ÄAÀ, AGPÍUA ZÌÄAHPÉ
aÄVÍEÖÄVÁZÉE KJ ½VÍPÉ GVÍGZÁ—ÄVÍZÀ°ÉUÚÁJ PÉ
»rZÀFÍAVÍGA «ÄÆÄ°ÄVÍZAVÉ^a», ÄAÀJZÍPÉ
d®äAA°FÍVÍQÚA ÄPÍRÈPÉUÉVÍÄAÀÄÄAEÄUÍUÉ
«ÄÆÄ^aÄAGÁI ZPÈ¥AGÍZLÉDPMÉPÁAÍÄPÍÉVÍÄAÀPÉ
aÉÄÖPÀVÍMRÍCAIÀ^aÄA—ÉEÍQÉÄAÀÄ1ÜGÀ «ÄÆÄUÁJ PÍUÉ
EZPÄ JASgÄ «±AÀ, ÓWÍEÄ¶¹⁰A
"d^aÁ°ÄJ AÍÄVÀ «ÄÆÄUÁJ PÉ "É

9. "a Ävå PÁe a Ä"

gðeð zép Ázjé «ääðfæ, Ávñ
«ääðauágjá Á½fæzþæi, þá ÞR - fíp AAC
«ääða píqíp o ÞEÐÄB
«ÁwA i ÞE½NÉ »rzjé Á½ða o Á®A e Äfæ
«Áw «ääj »rzjé Ávñ PÆðA' o ÞvñA
«ääðauágjá ÞEÐÄB !



10 °KEUÁIÄJ VÄ »RZÄJE «ÄÄFÄ.....

¥J 1W ©UlgÁ-Ä1ZÁUÀ SgäA ÄZÄ , ÄPÄ
¥J 1W ©UlgÁ-Ä, ÄZAVÉ JZgPÀ , ÄA ÄZÄ « ÄPÄ !
a Ä½UÁ®ZÄ I ÄvÄ« FÄR è ZÄgVgÉ « ÄEÄUÁj PÜÉ « gÄA Ä
FÄAvgZÄ a ÄvÄ·Ä½ÄAZÄ a ÄvÄÄZPÄPÉ , Ä ÄPÄ a ÇÄ , Ä ÄPÄ !
a ÄEÄ SÄZÄVÉ »rzgÉ « ÄEÄ , SÄZgNÄVÄ a ÄvÄ , ÄYÉE®PÉ PÄVÄU
o ÄEUÄIÄj VÄ »rzgÉ « ÄEÄ , G½ZÄ ·Ä½ÄVÄ a ÄvÄ , ÄYÄNÖ !



11. ҮЙЕКІНДЕМІАЛАІАПЫ «АӘФА.....

¥ÍEĀnĀEīA iĀPb «ÄEÄ
KoÄ oFb DC ¥MÀ !
°ÄEÄI j AZÀ E¥MEGÄ ±ÄPiqÄ
ZÄoÄ ¥ÍEÄnÄEi °ÄEAC°É
L^Mj AZÀ J¥MÄU±ÄPiqÄ
ZÄoÄ aÄAA ,ÀoÄEAC°É
°ÄÄU CVÄPÄLÄPÄ C aÄEÄ D aÄUÀA ¥MEgÉ ,Äw°É
-EiEi, aÄyAi ÄEÄoEi D aÄUÀA A iÄvÄZÄ °ÄEAC°É
ಶಕರ- ಪಿಷ್ಟ ಅತ್ಯಲ್ಪ ಪ್ರಮಾಣದಿ ಹೊಂದಿಹೆ
E¥MgÄ UÄA «ÄEÄ, oÄ Sj Ä E¥MgÄ PÉ Äj aÄAvÄ±DÜ oÄqÄaÉ
CAVÄiÄA " CEB «ÄEÄ " °ÄÄ eÄÄr JEÄ°É
SAZPÄ ÁBAiÄA -PÄE ÄdEi PÄÄA ¥PÄÄtC °ÄEAC°É
J½PÄZPÄ , aÄiÄÄa ÄzgÄcAiÄÄV , Ä® °Ä
fÄtD¹PÄEÄS®PÄ ÁV°É
100 UÄA «ÄEÄ, CzÄ 155 UÄA PÄEÄ½ aÄemüé , PÄ
100 UÄA «ÄEÄ, CzÄ 165 UÄA UÄÄÄCüé , PÄ
100 UÄA «ÄEÄ, CzÄ 1/2 °Äl gï °Ä° UÉ , PÄ
100 UÄA «ÄEÄ, CzÄ 285 UÄA CQÜé , PÄ
100 UÄA «ÄEÄ, CzÄ 100 UÄA aPÄi, aÄl fï aÄvÄU
©Ä¥SUE , PÄ

N ¥EĀnĀFīA iĀPī «ĀFĒA
DgĀUUP ĀZDPA ¥J ¥EĀtō D° Agā xĀFĒA !

12. «ÄÄFÄ ÁPÄUÉ - "Ä¥gji Èií"

○ Pāgēazjūp vāiāsōāzā
zā+żp ○ Čāzjē 5 | fī vāiā
Czā, ○ Pāgēazjūp yāuā2aiā i «āāēā Eāāāj
vāiāsōāzā 100 | fī sāyā vāiā!

CAvāiāā, 1Uf Eāāāj yāqāiāsōāzā
○ Pāgēazjūp zā+żp 20-30 | fī !
yāuā2aiā i ġea «āāēā pājā vēārāiāżp e
o āqāāzā ○ Pāj Ué 200 | fī vāiā

CzÄ «ÄÄ&EÀ E½Ä»
EZÉ «AiämÄPÄEPR è
○ PÄj UE 400 j AzÄ 600 | EÜ .. ¼É !

CAVÁÍBÁ ÁUR F ÄÄGÄ E½ÄÄJ ÄÄI Ö
CZPÁZÄ ÄCZÉ «ÄÄEÄ ÁPLUÉ VÄVLEÄEKPÉ
«±ÄR " ÄE¥GII ÄEII ¥Ä Ö!



13. ಓ ಮೇನೇ ಏನೀ ನಿನ್ನ ವೃತ್ತಿಪ್ರಯೋ?

- ഒരു ഫോം ജാസ്തീ എംബേഗാ പ്ലാറ്റിഫോം ഫൈഞ്ചൽ ടെക്നോളജിസ് ഇംപ്രൈവ്മെന്റ്
 - ഇൻഡോ ഐഫോം - മാർക്കറ്റ് 3, 6 ഉമ്മാ പ്രൈസ് സീറ്റ് ഇംപ്രൈവ്മെന്റ്

ബഹുഭേദ ദേഹദി ശക്തി - പിണ്ടു മുക്ക്

അർബോഗ്യ ഫോംഡ് A,D,E,K ഫോംഡ് മാർക്കറ്റ് അംഗാംഗി ഇംപ്രൈവ്മെന്റ്
ലാംബാ ജംഗ്സ് പ്ലാറ്റിഫോം ഫൈഞ്ചൽ ടെക്നോളജിസ് ഇംപ്രൈവ്മെന്റ്

ദേഹദ സ്ഥിര - ഉള്ളണ്ട് കായുട്ട് കോളുസ് സമ്പ്രദായം മുക്ക്

F U P A E C U I Z A P A I A P E S Q P B G A D O A G P E 1 0 A
 କେନିଷ୍ଟ ଆହାର ବଳସି ଗରିଷ୍ଟ ତୋକଗଣୀସୁଵ ସାମୁଦ୍ର୍ୟ ହୋଇଦିକ
 P B P Z A A H P U M A T A « A A E A , A P U E ° E Z A N - A ° E Z A A I A P P E 1 0 A
 O A I U M A E A V B G A C V I C P A , A S I A I A ° A K E M B G V A C , A W ° A
 Z P F E U E A J E P , P A X D Z A ° A P A G A ° K E A C ° A
 Z A ° E Z A , A A Z M E A J E A , A A Z M U E J , P A E A V ° A
 , A A I A I A V E P P C , T M A I M A A A , A A X D ° K E A C ° A
 ଭବିଷ୍ୟତିନାଲି ମନୁକୁଲଦ ହସିବେଗ ପରିହାରବେନିଶିବ
 ଓ ମୀନେ ସରିବୁନାରୁ ନିନଗେ, କେ ନିନ୍ଦା ବୈଶିଷ୍ଟ୍ୟତେଗେ !



14. CENZAVÁ

- » **KEAIAÖEA ± ØUE , PÆEZÄA · VØPÄAMÉ ?**
» **PÄAZÄA CUÁZMØUE , gÀ, PÆEZÄA ° KEA ° PÄIAÄAMÉ ?**
» **AA®AIÄ ¥PØVØLÄ JvØPÉ ®S ®e a DAiÄAMÉ ?**
gEvgÀ ¥J ± PÆEZÄA ¥PØPÉ
» **E E PÄ AØ PØGÄAMÉ**



15. «±ÀkzÁ®AiÄ D±ÀMiÄVÄvÉ

a a Á ã o Æ a Á ã .. Á u ã z ã o Æ E ã P ã
a Æ v ã u ã v ã g ã d ã z ã C .. Á z ã z ã i ã
o J A i ã ° v ã A S ° o M U N K E ã B ã
o Á ° E ã .. Á Q E ã P ã g ã A F

ನೀಗಲಿ ರೈತರ ಕಟ್ಟಗಳೆಲ್ಲವ
QAGÀ PÀAwAIA gME¥AZP

J̄-é-ó-ḡḡp̄ p̄p̄áñi , áp̄n̄é
·íñp̄ uá&äät f̄á aép̄ à

vāaš° vāvāp̄ a vāvādāvāz̄ē
gādāz̄a J - āe p̄gūm̄p̄

PÍAIA^o EÁRÉA gAZEÉAUÀ
a^a AÁA GÁPÀ A^a AÁA PÁP

Éqāia. ॥ Kéazéé eKévúé , A-kéazéé
○ Isr ○ gqgP « gqé

Ær Æd Æm Æz Æg Ær , Æu
Æq Æv Æv Æs Æv Æd , Æu !

(*PIEĀOI PÀ ¥LLA^a EZDĀAIA, ¥LLA O AUK
 «ÄÄEUAJ PÉ «eÄEUKA
 «±LKZÄ[®]AIA, ©ÄZÄA - EZPÄV gla¹ZÄ «±LKZÄ[®]AIA D+ÄIÄVÄV)

16. ಬಲಿಪ್ಪ ಭಾರತ

Kgāwzé zā±żà dɛł ASI
J - Āè ¥ññA iññEä «ääj
CqññEäqññAV PÁqññZé
PññA, PÁ CØPññCññA iññZáj

Cøä ÁA iññD Kj , ññ Á .. ÁQZé
zā±żà D° ÁgññEññVññZà Uñj
«ääEä, ° Á®ä ¥ññPññD° Ágññ ¥ññEgññ, Pññ
±ññA, Á .. ÁQZé EññPññE ±ññQññAñj

a ÄEZÄA iä° a ÄVÄU ää ° ÄgÄMÄ
 ° ÄgÄPÄAw, äÄ° PÄAw, ±ÄvPÄAwUÉ G¹gÄäÄr
 ବଲିଷ୍ଟ ରାଷ୍ଟ୍ରବାଗି ହୋରହୋମୁଲି ଭାରତ
 E P ÄP gÄ D® , C , qØ zÄgP ÄAr !



17. AiñÁj UÉPbt ²PÉ - , ñé?

a ÁAÚÁ®ZP «ÄEÄUÁj PÉ EÍqé, ÍzAvé
AiÍÁAwÍPÍvÀ «ÄEÄUÁj PÍvZé o SÓAzÍ gIé
qEÉAá Álmi 1r1 «ÄEÄ » rZP Ázgé
PÁCZé EÍP ÄUÉ a ÁEgá wAUñA eÍ®Äá Á, Á, leé
.. ÁAQÉA, Á® WÄj , ÍzÁ o Ázgé
a ÁAI ÁQÆÄ®Ä o ÁQPÍVÄá gä
EZÍ MAZÄ MAZÄ zÍEATÄ-S-é
CAvÁiÁ,
E®P Ázgé «ÄEÄ a ÁgÄPÍmÁIä o , ÍzMé EÍfa ÁO®Mí
o Áqäá Ázgé AiÍÁj UÉ PÍt 2Pé - , leé ?



18. Ai Ægð Öðru É?

Dzgñk, kñkñ Á®zä
zä±zä «ääñuágípé c©píkúé
pñazézäzäzégpnáacezäzáaévn

F , P Ä , UÉ PÁgÀt AiÄgÄ CAvÀ UÉvÁP
 ©r¹ ÄgÉ o Ä½Ä ÄpÉ ?
 J ZÈvÄUo PÉvÄÄiÄ a ÄqÄzÄ
 ÉÄÄ - xÄÄ CAvÀ !



